

22 October 2022

The Manager, Listing BSE Limited Phiroze Jeejeebhoy Towers, Dalal Street, MUMBAI - 400 001 The Manager, Listing National Stock Exchange of India Ltd Exchange Plaza, Plot No. c/1, G-Block, Bandra-Kurla Complex, MUMBAI – 400 051

Dear Sirs,

Sub: Advertisement regarding the financial results

Further to our letter dated 20 October 2022 on the outcome of the Board meeting, we enclose herewith the copy of newspaper advertisement with respect to financial results published today in the Business Standard and Samyuktha Karnataka (Kannada newspaper).

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited




Subramanian Narayan Senior Vice President and Company Secretary

Encl: As above



www.mphasis.com

Mphasis Limited Registered Office: Bagmane World Technology Centre, Marathahalli Outer Ring Road, Doddanakundi Village, Mahadevapura, Bangalore 560 048, India CIN: L30007KA1992PLC025294



Website: www.tatacapital.com

Extract of Financial Results for the quarter ended September 30, 2022 (Do in lakh)

Extract of Financial Results for the quarter ended September 50, 2022				
Quarter ended			Year ended	
Particulars	September 30,	September 30,	March 31, 2022	
Fai ticulai s	2022	2021		
	(Unaudited)	(Unaudited)	(Audited)	
1 Total Income from operations	24,023	16,868	70,418	
 Net profit/ (loss) for the period (before tax, exceptional items) 	8,943	6,229	26,865	
 Net profit / (loss) for the period before tax, (after exceptional items) 	8,943	6,229	26,865	
4 Net profit / (loss) for the period after tax (after exceptional items)	6,737	4,692	20,381	
5 Total Comprehensive Income for the period [comprising profit / (loss) for the period (after tax) and other comprehensive income (after tax)]	6,788	4,608	20,319	
6 Paid-up equity share capital (Face value: Rs. 10 per share)	45,929	45,929	45,929	
7 Reserves, excluding revaluation reserves	1,34,606	1,10,962	1,21,753	
8 Securities Premium Account	45,903	45,905	45,903	
9 Net worth	1,79,529	1,55,664	1,66,664	
10 Paid up Debt Capital / Outstanding Debt	8,27,074	5,74,581	6,74,385	
11 Outstanding Redeemable Preference Shares	-	-	-	
12 Debt Equity Ratio	4.61	3.69	4.05	
13 Earnings Per Share (of Rs. 10/- each) (for continuing and discontinued operations)				
- Basic *	1.47	1.20	4.81	
- Diluted *	1.47	1.20	4.81	
14 Capital Redemption Reserve	-	-	-	
15 Debenture Redemption Reserve	-	-	-	
16 Debt Service Coverage Ratio	NA	NA	NA	
17 Interest Service Coverage Ratio	NA	NA	NA	
		1		

GARWARE

GARWARE TECHNICAL FIBRES LIMITED

EXTRACT OF UNAUDITED STANDALONE AND CONSOLIDATED FINANCIAL RESULTS FOR THE QUARTER AND HALF YEAR ENDED 30TH SEPTEMBER, 2022

									(< in Lakns)
		Standalone			Consolidated				
Sr No	Particulars	Quarter Ended 30.09.2022 (Unaudited)	Half Year Ended 30.09.2022 (Unaudited)	Quarter Ended 30.09.2021 (Unaudited)	Year Ended 31.03.2022 (Audited)	Quarter Ended 30.09.2022 (Unaudited)	Half Year Ended 30.09.2022 (Unaudited)	Quarter Ended 30.09.2021 (Unaudited)	Year Ended 31.03.2022 (Audited)
1	Total income from operations (net)	35,911.78	65,722.81	28,261.63	120,152.49	36,350.20	67,270.66	29,171.45	121,493.87
2	Net Profit for the period (before Tax, Exceptional and / or Extraordinary items)	5,816.86	9,209.04	4,857.40	21,000.74	6,100.62	9,812.51	5,282.19	21,641.31
3	Net Profit for the period before tax (after Exceptional and / or Extraordinary items)	5,816.86	9,209.04	4,857.40	21,000.74	6,100.62	9,812.51	5,282.19	21,641.31
4	Net Profit for the period after tax (after Exceptional and / or Extraordinary items)	4,599.00	7,202.21	3,755.56	16,073.06	4,777.12	7,596.02	4,089.14	16,478.09
5	Total Comprehensive Income for the period [Comprising Profit for the period (after tax) and other Comprehensive Income (after tax)]	4,712.24	7,273.19	3,794.67	16,003.90	4,890.36	7,667.00	4,128.25	16,408.93
6	Equity Share Capital (Face Value is ₹ 10/- per share)	2,061.82	2,061.82	2,061.82	2,061.82	2,061.82	2,061.82	2,061.82	2,061.82
7	Reserves (excluding Revaluation Reserve)	-	-	-	97,562.31	-	-	-	94,996.71
8	Earnings Per Share (of ₹ 10/- each) (for continuing and discontinued operations)								
	(a) Basic :	22.31	34.93	18.21	77.96	23.17	36.84	19.83	79.92
	(b) Diluted :	22.31	34.93	18.21	77.96	23.17	36.84	19.83	79.92
Note									

The above is an extract of the detailed format of Unaudited Standalone and Consolidated Financial Results of the Company for the quarter and half year ended on 30th September, 2022, filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of Unaudited Standalone and Consolidated Financial Results of the Company for the quarter and half year ended on 30th September, 2022 is available on the Company's website at <u>www.garwarefibres.com</u> and also on the Stock Exchanges websites, i.e., on BSE Limited at <u>www.bseindia.com</u> and on The National Stock Exchange of India Limited at www.nseindia.com.

The Unaudited Standalone Financial Results of Garware Technical Fibres Limited ("the Company") as well as Consolidated Financial Results of the Company and its Subsidiaries and its associates for the quarter and half year ended 30th September, 2022 ("the Financial Statements"), were reviewed by the Audit Committee and have been taken on record and approved by the Board of Directors at its meeting held on Friday, 21st October, 2022. The Statutory Auditors of the Company have carried out a "Limited Review" of the Financial Statements for the quarter and half year ended 30th September, 2022.

For Garware Technical Fibres Limited V. R. GARWARE Chairman & Managing Director DIN: 00092201

/₹ in Lakha

Regd. Off.: Plot No. 11, Block D-1, M.I.D.C., Chinchwad, Pune - 411 019. CIN: L25209MH1976PLC018939; Telephone No.: (+91-20) 27990000; E-mail: secretarial@garwarefibres.com; Website: www.garwarefibres.com

Mphasis Group

Mphasis The Next Applied

Registered Office : Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 048. Telephone: 91 80 6750 1000. Fax: 91 80 6695 9943. Website: www.mphasis.com, E-mail: Investor.relations@mphasis.com

CIN: L30007KA1992PLC025294 Amounts in ₹ million except share and per share data, unless otherwise state

		Amounts in ₹ million exce	ept share and per share data	, unless otherwise stated
	Extract of Statement of Consolidated Audited Financial Results	for the quarter and six	months ended 30 Sep	tember 2022
	Particulars	Quarter ended	Six months ended	Quarter ended
	Particulars	30 September 2022	30 September 2022	30 September 2021
1	Revenue from operations	35,198.20	69,310.62	28,692.27
2	Net profit before tax	5,550.52	10,879.17	4,596.62
3	Net profit after tax	4,184.64	8,203.43	3,414.57
4	Total comprehensive income (comprising net profit after tax and other	1 105 10	0.070.55	0.010.10
-	comprehensive income after tax)	4,105.46	8,079.55	3,616.12
5	Equity share capital	1,881.47	1,881.47	1,873.05
6	Other equity	67,889.64	67,889.64	58,699.26
1	Earnings per equity share (par value ₹ 10 per share)		10.00	10.00
	Basic (₹) Diluted (₹)	22.25 22.10	43.63 43.27	18.23 17.96
	Consolidated Balance Sheet ASSETS	As at 30 September 2022	As at 31 March 2022	
	Non - current assets			
	Property, plant and equipment	2,408.92	2,456.54	
	Capital work-in-progress	26.09	109.84	
	Right-of-use assets	6,091.07	6,236.31	
	Goodwill Other intersible consta	29,182.12	27,348.06	
	Other intangible assets Intangible assets under development	1,475.86 113.84	1,695.39	
	Financial assets	115.04	-	
	Investments	4,185.18	3,778.01	
	Trade receivables	982.55	-	
	Other financial assets	595.81	998.46	
	Deferred tax assets (net)	2,728.03	1,616.11	
	Income tax assets (net)	5,498.28	5,309.34	
	Other assets Total non-current assets	1,131.90 54,419.65	849.66 50,397.72	
	Current assets	JH,413.00	30,331.12	
	Financial assets			
	Investments	9,746.07	14,352.11	
	Trade receivables	25,209.24	22,269.36	
	Cash and cash equivalents	9,830.29	8,268.47	
	Bank balances other than cash and cash equivalents	689.63	1,225.90	
	Loans Other financial assets	168.88 2,179.86	318.21	
	Other assets	9,228.85	2,644.56 8,085.11	
	Total current assets	57,052.82	57,163.72	
	TOTAL ASSETS	111,472.47	107,561.44	
	EQUITY AND LIABILITIES			
	EQUITY			
	Share capital	1,881.47	1,878.25	
	Other equity Total equity	67,889.64 69,771.11	67,553.06 69,431.31	
	LIABILITIES	03,771.11	00,401.01	
	Non-current liabilities			
	Financial liabilities			
	Lease liabilities	5,769.77	5,840.48	
	Other financial liabilities	1,849.47	1,059.52	
	Employee benefit obligations	1,348.87	1,183.82	
	Deferred tax liabilities (net) Income tax liabilities (net)	852.10 210.57	718.22 227.89	
	Total non-current liabilities	10,030.78	9,029.93	
	Current liabilities	10,000.70	0,020.00	
	Financial liabilities			
	Borrowings	3,359.57	5,272.42	
	Lease liabilities	1,320.31	1,406.42	
	Trade payables			
	- outstanding dues to micro and small enterprises	24.96	18.41	
	 outstanding dues to creditors other than micro and small enterprises Other financial liabilities 	9,445.67 7,468.91	8,477.51 6,131.36	
	Other liabilities	4,517.63	2,961.69	
	Employee benefit obligations	1,319.04	1,188.23	
			,	
	Provisions	1,125.37	1,083.77	
	Income tax liabilities (net)	3,089.12	2,560.39	
	Income tax liabilities (net) Total current liabilities	3,089.12 31,670.58	2,560.39 29,100.20	
	Income tax liabilities (net) Total current liabilities TOTAL EQUITY AND LIABILITIES	3,089.12	2,560.39	
	Income tax liabilities (net) Total current liabilities TOTAL EQUITY AND LIABILITIES Notes:	3,089.12 31,670.58 111,472.47	2,560.39 29,100.20 107,561.44	
1	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan	3,089.12 31,670.58 111,472.47 dards (Ind AS) 34, Interim Fir	2,560.39 29,100.20 107,561.44 nancial Reporting, specified of	
1	Income tax liabilities (net) Total current liabilities TOTAL EQUITY AND LIABILITIES Notes:	3,089.12 31,670.58 111,472.47 dards (Ind AS) 34, Interim Fir nended from time to time. The	2,560.39 29,100.20 107,561.44 mancial Reporting, specified of se results have been reviewe	d by the Audit Committee
1	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar	3,089.12 31,670.58 111,472.47 dards (Ind AS) 34, Interim Fir nended from time to time. The	2,560.39 29,100.20 107,561.44 mancial Reporting, specified of se results have been reviewe	d by the Audit Committee
1	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar and approved by the Board of Directors at its meeting held on 20 October 2022. The statt Audited Financial Results of Mphasis Limited (Standalone information).	3,089.12 31,670.58 111,472.47 dards (Ind AS) 34, Interim Fir nended from time to time. The	2,560.39 29,100.20 107,561.44 mancial Reporting, specified of se results have been reviewe	d by the Audit Committee
1	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar and approved by the Board of Directors at its meeting held on 20 October 2022. The stat	3,089.12 31,670.58 111,472.47 dards (Ind AS) 34, Interim Fir nended from time to time. The utory auditors have expressed	2,560.39 29,100.20 107,561.44 nancial Reporting, specified of se results have been reviewe an unmodified audit opinion o	d by the Audit Committee n these results.
1	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar and approved by the Board of Directors at its meeting held on 20 October 2022. The statt Audited Financial Results of Mphasis Limited (Standalone information).	3,089.12 31,670.58 111,472.47 dards (Ind AS) 34, Interim Fir nended from time to time. The utory auditors have expressed Quarter ended	2,560.39 29,100.20 107,561.44 nancial Reporting, specified of se results have been reviewe an unmodified audit opinion of Six months ended	d by the Audit Committee n these results. Quarter ended
1	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as and and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars	3,089.12 31,670.58 111,472.47 dards (Ind AS) 34, Interim Fir nended from time to time. The utory auditors have expressed Quarter ended 30 September 2022	2,560.39 29,100.20 107,561.44 nancial Reporting, specified of se results have been reviewe an unmodified audit opinion of Six months ended 30 September 2022	d by the Audit Committee n these results. Quarter ended 30 September 2021
1	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations	3,089.12 31,670.58 111,472.47 dards (Ind AS) 34, Interim Fir nended from time to time. The utory auditors have expressed Quarter ended 30 September 2022 23,705.72	2,560.39 29,100.20 107,561.44 nancial Reporting, specified a se results have been reviewe an unmodified audit opinion o Six months ended 30 September 2022 45,939.74	d by the Audit Committee n these results. Quarter ended 30 September 2021 17,803.08
1 2 3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax	3,089.12 31,670.58 111,472.47 dards (Ind AS) 34, Interim Fir nended from time to time. The utory auditors have expressed Quarter ended 30 September 2022 23,705.72 4,456.04 3,333.09	2,560.39 29,100.20 107,561.44 mancial Reporting, specified of se results have been reviewe an unmodified audit opinion of Six months ended 30 September 2022 45,939.74 9,012.58 6,662.76	d by the Audit Committee n these results. Quarter ended 30 September 2021 17,803.08 4,033.66 2,984.73
3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paid	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter.	2,560.39 29,100.20 107,561.44 hancial Reporting, specified of se results have been reviewe an unmodified audit opinion of Six months ended 30 September 2022 45,939.74 9,012.58 6,662.76 the year ended 31 March 202	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by
	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paid The above is an extract of the detailed format of Quarterly Financial Results filed wit	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter. th the Stock Exchanges under	2,560.39 29,100.20 107,561.44 anancial Reporting, specified of seresults have been reviewe an unmodified audit opinion of Six months ended 30 September 2022 45,939.74 9,012.58 6,662.76 the year ended 31 March 202 or Regulation 33 of the SEBI	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by (Listing Obligations and
3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ai and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paic The above is an extract of the detailed format of Quarterly Financial Results filed wi Disclosure Requirements) Regulation, 2015. The full format of the Quarterly Financial	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter. th the Stock Exchanges under	2,560.39 29,100.20 107,561.44 anancial Reporting, specified of seresults have been reviewe an unmodified audit opinion of Six months ended 30 September 2022 45,939.74 9,012.58 6,662.76 the year ended 31 March 202 or Regulation 33 of the SEBI	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by (Listing Obligations and
3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ar and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paid The above is an extract of the detailed format of Quarterly Financial Results filed wit	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter. th the Stock Exchanges under	2,560.39 29,100.20 107,561.44 anancial Reporting, specified of seresults have been reviewe an unmodified audit opinion of Six months ended 30 September 2022 45,939.74 9,012.58 6,662.76 the year ended 31 March 202 or Regulation 33 of the SEBI	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by (Listing Obligations and
3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ai and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paic The above is an extract of the detailed format of Quarterly Financial Results filed wi Disclosure Requirements) Regulation, 2015. The full format of the Quarterly Financial	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter. th the Stock Exchanges under	2,560.39 29,100.20 107,561.44 anancial Reporting, specified of se results have been reviewe an unmodified audit opinion of Six months ended 30 September 2022 45,939.74 9,012.58 6,662.76 the year ended 31 March 202 or Regulation 33 of the SEBI e Stock Exchange websites.	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by (Listing Obligations and
3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as at and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paid The above is an extract of the detailed format of Quarterly Financial Results filed wi Disclosure Requirements) Regulation, 2015. The full format of the Quarterly Financia www.bseindia.com and on the Company's website www.mphasis.com.	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter. th the Stock Exchanges under	2,560.39 29,100.20 107,561.44 anancial Reporting, specified as results have been reviewe an unmodified audit opinion or Six months ended 30 September 2022 45,939.74 9,012.58 6,662.76 the year ended 31 March 202 rr Regulation 33 of the SEBI e Stock Exchange websites, By Order of the Board,	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by (Listing Obligations and
3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as ai and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paic The above is an extract of the detailed format of Quarterly Financial Results filed wi Disclosure Requirements) Regulation, 2015. The full format of the Quarterly Financial	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter. th the Stock Exchanges under	2,560.39 29,100.20 107,561.44 anancial Reporting, specified of se results have been reviewe an unmodified audit opinion of Six months ended 30 September 2022 45,939.74 9,012.58 6,662.76 the year ended 31 March 202 or Regulation 33 of the SEBI e Stock Exchange websites.	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by (Listing Obligations and
3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as at and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paid The above is an extract of the detailed format of Quarterly Financial Results filed wi Disclosure Requirements) Regulation, 2015. The full format of the Quarterly Financial www.bseindia.com and on the Company's website www.mphasis.com.	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter. th the Stock Exchanges under	2,560.39 29,100.20 107,561.44 mancial Reporting, specified of se results have been reviewe an unmodified audit opinion of Six months ended 30 September 2022 45,939.74 9,012.58 6,662.76 the year ended 31 March 202 er Regulation 33 of the SEBI e Stock Exchange websites. By Order of the Board, Mphasis Limited Sd/-	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by (Listing Obligations and
3	Income tax liabilities (net) Total current liabilities TOTAL EQUITY AND LIABILITIES Notes: The financial results have been prepared in accordance with Indian Accounting Stan Companies Act, 2013 read with Companies (Indian Accounting Standards) Rules, as at and approved by the Board of Directors at its meeting held on 20 October 2022. The state Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 28 April 2022 had proposed a final divide the shareholders at the Annual General Meeting held on 21 July 2022 and has been paid The above is an extract of the detailed format of Quarterly Financial Results filed wi Disclosure Requirements) Regulation, 2015. The full format of the Quarterly Financia www.bseindia.com and on the Company's website www.mphasis.com.	3,089.12 31,670.58 111,472.47 dards (Ind AS) 34, Interim Fir nended from time to time. The itory auditors have expressed Quarter ended 30 September 2022 23,705.72 4,456.04 3,333.09 end of ₹ 46 per equity share for I during the current quarter. th the Stock Exchanges under	2,560.39 29,100.20 107,561.44 hancial Reporting, specified of se results have been reviewe an unmodified audit opinion of Six months ended 30 September 2022 45,939.74 9,012.58 6,662.76 the year ended 31 March 202 er Regulation 33 of the SEBI e Stock Exchange websites, By Order of the Board, Mphasis Limited	d by the Audit Committee n these results. Quarter ended 30 September 2021 17,803.08 4,033.66 2,984.73 2 which was approved by (Listing Obligations and www.nseindia.com and

* (Not annualised for quarter ended September 30, 2022 and September 30, 2021)

Notes: -

The above is an extract of the detailed format of quarterly / annual financial results filed with the Stock Exchange under Regulation 52 of the Securities and Exchange Board of India ("SEBI") (Listing Obligations and Disclosure Requirements) Regulations, 2015. The full format of the quarterly / annual financial results are available on the website of the National Stock Exchange of India Limited (www.nseindia.com) and the website of the Company (https://www.tatacapital.com/tccl/investor-relation/financials.html).

2 For the other items referred in Regulation 52(4) of the SEBI (Listing Obligations and Disclosure Requirements) Regulations, 2015, the pertinent disclosures have been made to the National Stock Exchange of India Limited (www.nseindia.com) and the website of the Company (https://www.tatacapital.com/ tccl/investor-relation/financials.html)

For Tata Cleantech Capital Limited

Sd/-

Manish Chourasia

Managing Director (DIN: 03547985)

Place: Mumbai Date : October 20, 2022

20 October 2022

22 **ಅಕ್ಸೋಬರ್** 2022

ಶನಿವಾರ

ಬೆಂಗಳೂರು



ಕೊನಾ ನಂತರದ ದಿನಗಳಲ್ಲಿ ರಾಜ್ಯ ದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ಹೊಸ್ತತಿಯಲ್ಲಿದ್ದು ಮೋಷಕರು ಆರ್ಥಿಕ ಸಂಕಷ್ಟದಲ್ಲಿರುವಾಗ ಶಾಲೆಯ ಖರ್ಚು ವೆಚ್ಚಗಳನ್ನು ಅವರ ಮೇಲೆ ಹೊರಿಸುವುದು ಯಾವ ನ್ಯಾಯ. ಡ.ಕೆ.ಶಿವಕುಮಾರ್ | ಕೆಪಿಸಿಸಿ ಅಧ್ಯಕ್ಷ



ಸಂ.ಕ.ಸಮಾಚಾರ, ಬೆಂಗಳೂರು

ಗೋವಿಂದರಾಜನಗರ ಕ್ಷೇತ್ರದ ಎಲ್ಲಾ ಸರ್ಕಾರದ ಫಲಾನುಭವಿಗಳಿಗೆ ಸವಲತ್ತುಗಳನ್ನು ತಲುಪಿಸಲು ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ್ದು ಡಿಸೆಂಬರ್ ಅಂತ್ಯಕ್ಕೆ ಿಒಟ್ಟಾರೆ ಚಿತ್ರಣವನ್ನು ನೀಡಲಾಗುವುದು ಎಂದು ವಸತಿ ಸಚಿವೆ ವಿ.ಸೋಮಣ್ಣ ತಿಳಿಸಿದರು.

ವಿಜಯನಗರದ ్రిం ಬಾಲಗಂಗಾಧರನಾಥ ಸ್ತಾಮೀಜಿ ಕೀ,ಡಾಂಗಣದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸೌಲಭ್ಯೆಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಬಿಬಿಎಂಪಿಯ ಗೋವಿಂದರಾಜನಗರ ಸೌಲಭ್ಯಗಳು ವಿಧಾನಸಭಾ ಕ್ಷೇತ್ರದ ಎಷ್ಟು ಜನರಿಗೆ ತಲುಪಿದೆ ಹಾಗೂ ಎಷ್ಟರ ಮಟ್ಟಿಗೆ ತಲುಪಿದೆ ಎಂದು ತಿಳಿಯಲು ಡಿ.31ರಂದು ಇದೇ ಕೀ,ಡಾಂಗಣದಲಿ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗುವುದು ಎಂದರು.

ಸಮೃದ್ಧಿ ಭಾಗ್ಯ ಲಕ್ಷ್ಮಿ ಸುಕನ್ಯಾ ಯೋಜನೆಯಡಿ ಆಯ್ಕೆಯಾದ 750 ಮಹಿಳೆಯರಿಗೆ ಸಮೃದ್ಧಿ ಪಾಸ್ ಪುಸ್ತಕವನ್ನು ವಿತರಿಸಲಾಯಿತು. ಅಂಗವಿಕಲರ ಮತ್ತು ವಿಕಲಚೇತನರ ಅಭಿವೃದ್ಧಿ ಇಲಾಖೆಯ



ಶೀ ಬಾಲಗಂಗಾಧರನಾಥ ಸ್ರಾಮೀಜಿ ಕ್ರೀಡಾಂಗಣದಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಸಚಿವ ವಿ. ಸೋಮಣ್ಣ ವಿತರಿಸಿದರು.

ವತಿಯಿಂದ ದಿವ್ಯಾಂಗ ಮಕ್ಕಳಿಗೆ 11 ಬಗೆಯ ಸಲಕರಣೆಗಳನ್ನು ಹಾಗೂ 7 ಅಂಧ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ಗಳನ್ನು ವಿತರಿಸಿದ ಅವರು ಸಮೃದ್ಧಿ ಯೋಜನೆಯಡಿ ಬಿಬಿಎಂಪಿ ಬೀದಿಬದಿ ವ್ಯಾಪಾರಿ ವತಿಯಿಂದ ಗುರುತಿಸಿ ಚೀಟಿ ಹೊಂದಿದವರಿಗೆ ಮಹಿಳಾ ಅಭಿವೃದ್ಧಿ ನಿಗಮದಿಂದ 5 ಜನರಿಗೆ 10 ಸಾವಿರ ರೂ.ಗಳ ಚೆಕ್ಗಳನ್ನು ವಿತರಿಸಿದರು.

ಬಿಜೆಪಿ ಮುಖಂಡ ಎನ್.ಆರ್.ರಮೇಶ್, ಗೋವಿಂದರಾಜನಗರ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಮಹಿಳಾ ಮತ್ತು ಮಕ್ಕಳ ಅಭಿವೈದ್ಧಿ ಇಲಾಖೆ ಉಪ ನಿರ್ದೇಶಕ ನಿಶ್ವಲ್ ಕುಮಾರ್, ಜಿಲ್ಲಾ ವಿಕಲಚೇತನ ಅಧಿಕಾರಿ ಯಮುನಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಕಬೇಡಿ, ಬೆಂ.ಉತ್ತರ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ ಮತ್ತಿತರರಿದ್ದರು.

ಶೀಘ, ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ

ಬೆಂಗಳೂರು

ಬೆಂಗಳೂರು : ಶೀಘ,ವೇ ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಎಂಬ ಯೋಜನೆಗಾಗಿಯೇ ವಿಶೇಷ ರೈಲನ್ನು ಸಿದ್ದಗೊಳಿಸಲಾಗುತ್ತಿದೆ. ಈ ಯೋಜನೆ ಜಾರಿಗೊಳಿಸಲು ಇದ್ದ ತಾಂತ್ರಿಕೆ ಅಡೆತಡೆಗಳನ್ನು ಬಗೆಹರಿಸುವಂತೆ ಕೇಂದ್ರ ರೈಲ್ಕೆ ಸಚಿವರಿಗೆ ಮನವಿ ಮಾಡಲಾಗಿತ್ತು. ಈಗ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿವೆ. ಅ.30ರೊಳಗೆ ರೈಲು ಬೋಗಿ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಮುಂದಿನ ತಿಂಗಳಿನಲ್ಲಿ ಕರ್ನಾಟಕ ಸರ್ಕಾರ ಮಹತಾ ಕಾಂಕ್ಷೆಯ ಈ ಯೋಜನೆಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ. ಈ ರೈಲು ಬೆಂಗಳೂರು – ವಾರಣಾಸಿ-ಅಯೋಧ್ಯ -ಪ್ರಯಾಗ್ ರಾಜ್-ಬೆಂಗಳೂರು ಮಾರ್ಗದಲ್ಲಿ ಸಂಚಾರಿಸಲಿದ್ದು 7 ದಿನದಲ್ಲಿ 4,161 ಕಿ.ಮೀ. ಸಂಚಾರ ನಡೆಸಲಿದೆ. 14 ಬೋಗಿಗಳ ಈ ರೈಲಿನಲ್ಲಿ 11 ಬೋಗಿಗಳು ಪ್ರಯಾಣಿಕರಿಗೆ ಮೀಸಲಾಗಿವೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತನೆ ಮಾಡಿ, ಭಜನೆಗೂ ಅವಕಾಶ ನೀಡಲಾಗಿದೆ ಎಂದರು. ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಪ್ಯಾಕೇಜ್ ಟೂರ್ಗೆ ಕರ್ನಾಟಕ ಸರ್ಕಾರ 5 ಸಾವಿರ ರೂ. ಸಹಾಯಧನ ನೀಡಲಿದೆ. 7 ದಿನಗಳ ಪ್ರವಾಸ ಪ್ಯಾಕೇಜ್ ನಲ್ಲಿ ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಸೇರಿದಂತೆ ಸುಮಾರು 15 ಸಾವಿರ ವೆಚ್ಚವಾಗುವ ನಿರೀಕ್ಷೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕು ಎಂಬುದು ಬಹುಪಾಲು ಹಿಂದೂಗಳ ಆಸೆಯಾಗಿರುತ್ತದೆ. ಅದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂಬುದು ಮುಜರಾಯಿ ಇಲಾಖೆ ಆಶಯವಾಗಿತ್ತು. ಅದಕ್ಕೆ ತಕ್ಷಂತೆ ಈ ಯೋಜನೆ ಜಾರಿಗೆ ಬರಲಿದೆ. ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ, ರೈಲ್ವೆ ಇಲಾಖೆಯ ಅಧಿಕಾರಿಗಳಾದ ಅನೂಪ್ ದಯಾನಂದ್ ಮತ್ತಿತರರಿದ್ದರು. ಸಭೆಯ ಬಳಿಕ ಸಚಿವರು ಐಆರ್ಸಟಿಸಿ, ಕೆಎಸ್ಟಿಡಿಸಿ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು.

ದೀಪಾವಳಿ ಅವಘಡ ಮಿಂಟೋ ಸನ್ನದ್ದ



ಸುರಕ್ಷಿತವಾಗಿ ಪಟಾಕಿ ಸಿಡಿಸುವ ಕುರಿತಂತೆ ಮಿಂಟೋ ಕಣ್ಣಾಸತ್ರೆಯಲಿ ಆರೋಗ್ಯ ಇಲಾಖೆಯಿಂದ ಭಿತ್ರಿಪತ್ರ ಬಿಡುಗಡೆ ಮಾಡಲಾಯಿತು.

ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಸಂಭವಿಸಬಹುದಾದ ಕಣ್ಣಿಗೆ ಸಂಬಂಧಪಟ್ಟ ಅವಘಡಗಳಿಗೆ ಚಿಕಿತ್ಸೆ ನೀಡಲು ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ ಮಿಂಟೋ ಕಣ್ಣಾಸ್ಪತ್ರೆ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ಆಸತ್ರೆಯ ನಿರ್ದೇಶಕರಾದ ಡಾ. ಸುಜಾತಾ ರಾಥೋಡ್ ಹೇಳಿದ್ದಾರೆ.

ಸುರಕ್ಷಿತ ದೀಪಾವಳಿ ಆಚರಣೆ, ಮುನ್ನೆ ಚ್ಚರಿಕೆ ಮತ್ತು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಾತ್ಯಕ್ಷಿಕೆ ಮೊಲಕ ಮಾಹಿತಿ ನೀಡಿದೆ ಅವರು, ಪಟಾಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾ ಣ ಇಲಾಖೆಯ ಭಿತ್ರಿಪತ್ರಗಳನ್ನು ಬಿಡುಗಡೆ ಮಾಡಿದರು. ಪಟಾಕಿ ಸಿಡಿತದಿಂದ ಗಾಯಗೊಳ್ಳುವವರ ಪೈಕಿ ಶೇ.40ರಷ್ಟು 14 ವಯೋಮಿತಿಯ ಮಕ್ಕಳಾಗಿದ್ದು, ಮೂರುಪಟ್ಟು ಗಂಡುಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಳಾಗುತ್ತಾರೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಹಚ್ಚೆ ಗಾಯಗೊಳ್ಳುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ ಎಂದರು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ವಾರ ದಿನದ 24 ಗಂಟೆಗಳ ಕಾಲ ಆಸ್ಪತ್ರೆಯ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ವಾರ್ಡ್ ಗಳನ್ನು ತೆರೆಯಲಾಗಿದ್ದು, ಚಿಕಿತ್ಸೆಗಾಗಿ ಅಗತ್ಯ ಆಧುನಿಕ ಸಲಹಕರಣೆ ಮತ್ತು ಸೂಕ್ತ ಪ್ರಮಾಣದ ದಾಸ್ತಾನು ಮಾಡಲಾಗಿದೆ. ಮಿಂಟೋ ಕಣ್ಣಾಸ್ಪತ್ರೆ 300 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಾಗಿದ್ದು, ವೈದ್ಯರು, ಪಿ.ಜಿ. ವಿದ್ಯಾರ್ಥಿಗಳು ಒಳಗೊಂಡಂತೆ ಸುಮಾರು 100 ಮಂದಿ ಚಿಕಿತ್ಸೆ ನೀಡಲು ಸಜ್ಜಾಗಿದ್ದಾರೆ. ಒಂದು ವಾರ ಯಾವುದೇ ಸಿಬ್ಬಂದಿಗೆ ರಜೆ ನೀಡುತ್ತಿಲ್ಲ ಎಂದು ಹೇಳಿದರು. ಪತ್ರಿ ಕಾಗೋಷ್ಠಿಯಲ್ಲಿ ಮಿಂಟೋ ವೈದ್ಯ ಕೀಯ ಅಧೀಕ್ಷ ರಾದ ಬಿ.ಎನ್. ಕಲ್ಪನಾ, ನಿವಾಸಿ ವೈದ್ಯಾ ಧಿಕಾರಿ ಹರೀಶ್ ಉಪಸ್ಥಿತರಿದ್ದರು.z

3.778.01

998.46

1,616.11

5.309.34

50,397.72

849.66

113.84

4.185.18

982.55

595.81

2,728.03

5.498.28

1,131.90

54.419.65

ಮೀಸಲಾತಿ ಹೆಚ್ಚಳ ವಾಲ್ಮೀಕಿ ಶ್ರೀಗಳ ಅಭಿನಂದನೆ

ಸಂ.ಕ.ಸಮಾಚಾರ ಬೆಂಗಳೂರು

ಎಸ್ಸ್, ಎಸ್ಟಿ ಸೇರಿದಂತೆ 155 ಸಮುದಾಯಗಳ ಮೀಸಲಾತಿ ಹೆಚ್ಚಳ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಭರವಸೆ ನೀಡಿದ ಹಿನ್ನೆಲೆ ನಮ್ಮ ಹೋರಾಟದ ಪ್ರಯತ್ನಕ್ಕೆ ಜಯ ಸಿಕ್ಷಂತಾಗಿದೆ ಎಂದು ಮೀಸಲಾತಿಗಾಗಿ 254 ದಿನಗಳ ಕಾಲ ನಿರಂತರ ಧರಣಿ ನಡೆಸಿದ್ದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಮರಿ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಫಿ್ರಿಡಂಪಾರ್ಕ್ ನಲ್ಲಿ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನ್ಯಾ .ನಾಗಮೋಹನ್ ದಾಸ್ ಸಮಿತಿ ವರದಿ ಶಿಫಾರಸಿಗೆ

ಸಹಮತ ವ್ಯಕ್ತವಾಗಿದ್ದು, ಈ ಮೂಲಕ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಿದೆ ಎಂದರು.

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳದ ವಿಷಯದಲ್ಲಿ ಐತಿಹಾಸಿಕ ನಿಧಾರತೆಗೆದುಕೊಂಡಿದ್ದು ನಮ್ಮ ವಿವಿಧ ಸಂಘಟನೆಗಳ ಪರವಾಗಿ ಅವರನ್ನು ಅಭಿನಂದಿಸುವೆ. ಒಂದೆರಡು ದಿನಗಳಲ್ಲಿ ಸುಗ್ರಿವಾಜ್ಞೆ ಮೂಲಕ ರಾಜ್ಯಪಾಲರ ಅಂಕಿತದೊಂದಿಗೆ ಮೀಸಲಾತಿ ಹೆಚ್ಚಳ ಬೇಡಿಕೆ ಈಡೇರಲಿದೆ ಎಂಬ ವಿಶ್ವಾಸ ನಮ್ಮದಾಗಿದೆ. ಆದರೆ, ಮೀಸಲಾತಿ ವಿಚಾರದಲ್ಲಿ ಬೇರೆ ಸಮುದಾಯಗಳು ಚಾಲೆಂಜ್ ಮಾಡಬಹುದು ಎಂಬ ಅಳುಕು ಇತ್ತು. ಸದ್ಯ ಹಾಗೇನೂ ಆಗಲಿಲ್ಲ ಎಂದರು. ಪ.ಜಾತಿ ಮತ್ತು ಪ.ಪಂಗಡಗಳ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಬೆಂಬಲಿಸಿದ ಸರ್ವಪಕ್ಷಗಳ ಮುಖಂಡರಿಗೂ ಅಭಿನಂದನೆ ತಿಳಿಸುವುದಾಗಿ ಸ್ವಾಮೀಜಿ ಹೇಳಿದರು.

ಅಂದು ಡಾ.ಬಿ.ಆರ್.ಅಂಬೇಡ್ತರ್ ಹೋರಾಟ ಮಾಡಿ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಮಾಡಿದರು. ಒಡೆದು ಹೋದ ಸಮುದಾಯಗಳನ್ನು ಒಟ್ಟುಗೂಡಿಸಿ ಪುನಃ ಸಮಾಜವನು ಕಟ್ಟಿದರು. ಇಂದು ಅದೇ ಮಾರ್ಗದಲಿರುವ ಸಿಎಂ ಬಸವರಾಜ ಬೊಮಾಯಿ ಅವರು ಕೂಡ ನಮ್ಮ ಹೋರಾಟಕ್ಕೆ ಮನ್ನಣೆ ನೀಡಿ ಎಸ್ಸ್, ಎಸ್ಪಿ ಸಮುದಾಯಗಳ ಮೀಸಲಾತಿ ಹೆಚ್ಚಳದ ನಿರ್ಧಾರ ತಾಳುವ ಮೂಲಕ ಅಭಿನವ ಬಸವಣ್ಣರೆನ್ನಿಸಿದ್ದಾರೆ.

ಪ್ರಸನ್ನಾನಂದಮರಿಸ್ವಾಮೀಜೆ, ವಾಲ್ಕೀಕಿ ಗುರುಪೀಠ.

ಇಂದಿನ ಕಾರ್ಯಕ್ರಮ 22-10-2022, ಶನಿವಾರ

ಬೆಳಗ್ಗೆ : ಬೆಂಗಳೂರು ಪಾರ್ಶ್ವವಾಯು ಕಡಬಗೆರೆಮುನಿರಾಜು.ಸ್ಥಳ:ಜಯನಗರ, ಸೇವಾ ಸಂಘ, ಸ್ಪೋಕ್ ನರ್ಸಿಂಗ್ ಕಾನ್ ನ್ಯಾಷನಲ್ ಕಾಲೇಜು ಆವರಣ. 11.45 ಕ್ಷೇವ್ ಕಾರ್ಯಕ್ರಮ. ಉದ್ಭಾಟನೆ: ಸಚಿವ ಸಂಜೆ : ಅರ್ಕಾ ಕಲಾ ಕುಟೀರ ಡಾ.ಕೆ.ಸುಧಾಕರ್. ಭಾಗವಹಿಸುವವರು: ಕಲಾತ್ಮಕ, ನೃತ್ಯ ನಿರಂತರ ಸರಣಿ-1. ಡಾ.ವಿ.ಜಿ.ಪ್ರದೀಪ್ ಬೆಂ.ವೈದ್ಯಕೀಯ ಮಹಾವಿದ್ಯಾಲಯದ ಭಾನುಪ್ರಿಯಾ ರಾಕೇಶ್, ಮೃದಂಗ: ಡೀನ್ ಡಾ.ರವಿ. ಸ್ಥಳ: ಬೆಂಗಳೂರು ಜಿ.ಎಸ್.ನಾಗರಾಜ್, ಕೊಳಲು: ರಾಕೇಶ್ ವೈದ್ಯ ಕೀಯ ಕಾಲೇಜು ಆವರಣ. 11.00 ದತ್, ಪಿಟೀಲು: ಅರ್ಜುನ್ ದಿನಕರ್. ಸ್ಥಳ: ಆಫ್, ರಾಷ್ಟ್ರೀಯ ಸೇವಾ ಯೋಜನೆ. ಈಶ್ವರಿ ರಾಯಭಾರಿ ಕಚೇರಿ, 8ನೇ ಹಂತ, 2022-23ನೇ ಸಾಲಿನ ಎನ್ಎಸ್ಎಸ್ ಅರ್ಕಾಥಿಯೇಟರ್. 5.30 ಕಾರ್ಯಚಟುವಟಿಕೆಗಳ ಉದ್ಪಾಟನಾ ಅಧ್ಯ ಕ್ಷ ತೆ: ಸಮಾರಂಭ. ಎಸ್.ಎನ್.ನಾಗರಾಜರೆಡ್ಡಿ. ಉದ್ಘಾಟನೆ: ಯಿಣಿ ಭಟ್ ಸ್ಥಳ: ಮಲ್ಲತ್ತಹಳ್ಳಿ, ಡಾ.ಟಿ.ಎಂ.ಆಂಜನಪ್ಪ. ಮುಖ್ಯ ಅತಿಥಿ: ಕಲಾಗ್ರಾಮ. 7.00

ಕುಮಾರ್, ಗಾಯನ: ಹರಿಣಿ ಶ್ರೀಧರ್, ನಟ್ಟುವಂಗಂ: ನ್ಯಾಷನಲ್ ಎಜುಕೇಷನ್ ಸೊಸೈಟಿ ನೃಪತುಂಗನಗರ, ಶ್ರೀನಿವಾಸ ಲೇಔಟ್,

ದೃಶ್ಯ ಸಂಸ್ಥೆ, ರಕ್ತ-ಧ್ವಜ ನಾಟಕ ೆ ಪ್ರೊ ಪ್ರದರ್ಶನ. ನಿರ್ದೇಶನ: ಎ.ದಾಕ್ಷಾ



ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಅಪಘಾತಕ್ಷೀಡಾಗಿದ್ದ ಬೆಂಗಳೂರಿನ ಶಿವಾಜನಗರ ಪೊಲೀಸ್ ಪೇದೆ ಅನಿಲ್ಮುಲಿಕ್ ಅವರ ತಂದೆ ದಾಜಿಬಾ, ತಾಯಿ ಶಾಂತಾಬಾಯಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹುತಾತ್ಮರ ಕುಟುಂಬಕ್ಕೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ನೀಡುವ

Kine Next Applied Registered Office : Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 048. Telephone: 91 80 6750 1000, Fax: 91 80 6695 9943, Website: www.mphasis.com, E-mail: Investor.relations@mphasis.com								
	CIN: L30007KA1992PLC025294							
	Amounts in ₹ million except share and per share data, unless otherwise stated							
	Extract of Statement of Consolidated Audited Financial Results for the quarter and six months ended 30 September 2022							
	Particulars	Quarter ended 30 September 2022	Six months ended 30 September 2022	Quarter ended 30 September 2021				
1	Revenue from operations	35,198.20	69,310.62	28,692.27				
2	Net profit before tax	5,550.52	10,879.17	4,596.62				
3	Net profit after tax	4,184.64	8,203.43	3,414.57				
4	Total comprehensive income (comprising net profit after tax and other comprehensive income after tax)	4,105.46	8,079.55	3,616.12				
5	Equity share capital	1,881.47	1,881.47	1,873.05				
6	Other equity	67,889.64	67,889.64	58,699.26				
7	Earnings per equity share (par value ₹ 10 per share)							
	Basic (₹) Diluted (₹)	22.25 22.10	43.63 43.27	18.23 17.96				
	Consolidated Balance Sheet	As at 30 September 2022	As at 31 March 2022					
	ASSETS							
	Non - current assets	0.400.00	0.450.54					
	Property, plant and equipment	2,408.92 26.09	2,456.54 109.84					
	Capital work-in-progress Right-of-use assets	6.091.07	6,236.31					
	Goodwill	29,182.12	27.348.06					
	Other intangible assets	1,475.86	1,695.39					

Intangible assets under development

Financial assets

Trade receivables

Other financial assets

Deferred tax assets (net)

Income tax assets (net)

Total non-current assets

Investments

Other assets

ಒಂದೇ ಕುಟುಂಬದ ಮೂವರು ಆತ್ಮಹತ್ತೆ

ಂದೇ ಕುಟುಂಬದ ಮುಂಬರು ಬ್ಯಾಬ್ಸಾರ್ ನೇಷವನ್ನು ಸಾರ್ವ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್ಎಸ್ಆರ್ ಲೇಔಟ್ ನಲಿ ಶುಕ,ವಾರ ಬೆಳಗ್ಗೆ ಸಂಭವಿಸಿದೆ.

ಎಚ್ಎಸ್ಆರ್ ಲೇಔಟ್ ಮೂರನೇ ಸೆಕ್ಟರ್, 19ನೇ ಮುಖ್ಯ ರಸ್ತೆ ನಿವಾಸಿಗಳಾದ ಸಂತೋಷ್ (60) ಇವರ ಪತ್ನಿ ಒಮನಾ ಸಂತೋಷ್ (55), ಮಗಳು ಅನುಷಾ ಸಂತೋಷ್ (18) ಆತ್ಮಹತ್ಯೆ ಮಾಡಿಕೊಂಡವರು ಕೇರಳ ಮೂಲದ ಸಂತೋಷ್ ಕುಟುಂಬ 20 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು. ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಆಟೋಮೊಬೈಲ್ ಬಿಡಿ ಭಾಗಗಳ ಅಂಗಡಿ ಹೊಂದಿದ್ದ ಸಂತೋಷ್ ಮತ್ತು ಕುಟುಂಬ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

5.45ರ ಸುಮಾರಿನಲ್ಲಿ ಮನೆಯ ಬಾಗಿಲ ಚಿಲಕವನ್ನು ಹಾಕಿ ಬೆಂಕಿ ಹಚ್ಚಿಕೊಂಡು ಆತಹತ್ಯೆ ಮಾಡಿಕೊಂಡದೆ. ಇವರ ಮನೆಯೊಳಗಿನಿಂದ ಭಾರಿ ಪ್ರಮಾಣದಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಅಗ್ನಿ ಶಾಮಕ ದಳಕ್ಕೆ ತಿಳಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ಮನೆಯೊಳಗಿದ್ದ ಮೂವರು ಮೈತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕದ್ದ ಹಣದಲ್ಲಿ ದಾನಧರ್ಮ

🔨 ಷಾರಾಮಿ ಜೀವನಕ್ಕಾಗಿ ಉಳ್ಳವರ ಮನೆಗೆ ಕನ್ನಹಾಕಿ ಆಸೆ ತೀರಿದ ಬಳಿಕ ಖೇಳಿದ ಹಣವನ್ನು ಧಾರ್ಮಿಕೆ ಕೇಂದ್ರಗಳಿಗೆ ನಿರ್ಗತಿಕರಿಗೆ ದಾನ ಮಾಡುತ್ತಿದ್ದ ವಿಚಿತ್ರ ಕಳ್ಳನನ್ನು ಮಡಿವಾಳ ಠಾಣಾ

ಪೊಲೀಸರು ಬಂಧಿಸಿದ್ದಾರೆ. ಜಾನ್ ಮೆಲ್ವಿನ್ ಬಂಧಿತ ಆರೋಪಿ. ವಿಚಿತ್ರ ಎಂದರೆ ಕದ್ದ ಹಣದಲ್ಲಿ ತನ್ನ ಆಸೆ ತೀರಿದ ಬಳಿಕ ಉಳಿದ ಹಣವನ್ನು ಚರ್ಚ್, ದೇವಾಲಯಗಳ ಹುಂಡಿಗೆ ಹಾಕುವುದು ಹಾಗೂ ದಾನ ಮಾಡುವ ಕೆಲಸ ಮಾಡುತ್ತಿದ್ದನಂತೆ. ಬರೋಬ್ಬರಿ 50ಕ್ಕೂ ಅಧಿಕ ಪ್ರಕರಣಗಳ

ಆರೋಪಿಯಾಗಿರುವ ಮೆಲ್ವಿನ್ ವಿರುದ್ಧ ಪೀಣ್ಯ, ವಿಜಯನಗರ,

ಕಾಮಾಕ್ಷಿಪಾಳ್ಯ , ಕೆಂಗೇರಿ ಸೇರಿದಂತೆ ವಿವಿಧೆಡೆ ಪ್ರಕರಣಗಳಿವೆ. ಇನ್ನು ಪ್ರತಿ ಬಾರಿ ಬಂಧನವಾದರೂ 10-15 ದಿನಗಳಲ್ಲೇ ಜಾಮೀನು ಪಡೆಯುತ್ತಿದ್ದೆ. ಇದೀಗ ಮಡಿವಾಳ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಸಿಐಡಿ ಪಿಎಸ್ಐ ಸೆರೆ

ದುವೆ ಆಗುವುದಾಗಿ ಆಮಿಷವೊಡ್ಡಿ ಕಲಬುರಗಿಯಿಂದ ಬೆಂಗಳೂರಿಗೆ ಕೆರೆಸಿಕೊಂಡು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಡಿಟೆಕ್ಕಿವ್ ಸಬ್ ಇನ್ಸ್ ಪಕ್ಷರ್ ನನ್ನು ಬಸವನಗುಡಿ ಮಹಿಳಾ ಠಾಣೆ ಮೊಲೀಸರು ಬಂಧಿಸಿದ್ದಾರೆ. ಸಿಐಡಿ ಘಟಕದಲ್ಲಿ ಇರುವ ಡಿಟಿಕ್ಕ್ರಿವ್ ಸಬ್ ಇನ್ಸ್ ಪಕ್ಷರ್ ಬಂಧಿತ. 545 💿 ಪಡೆದ ಸಾರ್ವ ಜನಿಕರಿಗೆ ಮತ್ತು ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದ ಹಿನೈಲೆಯಲ್ಲಿ ಪಿಎಸ್ಐ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆ ಕರ್ತವ್ಯದ ಮೇಲೆ ಸಬ್ ಇನ್ಸ್ ಪೆಕ್ಷರ್, ಬೆಂಗಳೂರಿಂದ ಕಲಬುರಿಗಿಗೆ ಹೋಗಿದ್ದಾಗ ಯುವತಿಯೊಬ್ಬಳ ಪರಿಚಯವಾಗಿದೆ. ಒಟ್ಟು 18 ಪ್ರಕರಣಗಳು ದಾಖಲಾಗಿದ್ದವು. ಜಾರಿ ನಿರ್ದೇಶನಾಲಯ ಹಲವು ಇಬ್ಬರ ನಡುವೆ ಆತ್ಮೀಯತೆ ಬೆಳೆದು ಆಕೆಯನ್ನು ಬೆಂಗಳೂರಿಗೆ ಕರೆಸಿಕೊಂಡ ಸಬ್ ದಿನಗಳ ಹಿಂದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆಂತರಿಕ ತನಿಖೆ ನಡೆಸಿ, ಇನ್ಸ್ ಪಕ್ಷರ್ ದಕ್ಷಿಣ ವಿಭಾಗ ವ್ಯಾಪ್ತಿಯ ಖಾಸಗಿ ಹೋಟೆಲ್ ನಲ್ಲಿ ಏಕಾಂತವಾಗಿ ಖಚಿತ ಮಾಹಿತಿಯನ್ನಾ ಧರಿಸಿ ಶುಕ್ರವಾರ ಪೇಮೆಂಟ್ ಗೇಟ್ ವೇ ಆ್ಯಪ್ ರೇಜರ್ ಪೇ ಉಳಿದುಕೊಂಡಿದ್ದರು. ಇದಾದ ಮೇಲೆ ಇಬ್ಬರ ನಡುವೆ ಮನಸಾಪ ಉಂಟಾಗಿದೆ. ಪ್ರೈವೇಟ್ ಲಿಮಿಟೆಡ್ ಕಂಪನಿಯ ಆವರಣ ಮತ್ತು ಅವುಗಳ ಬ್ಯಾಂಕ್ ಖಾತೆಗಳನ್ನು ಮದುವೆ ಆಗುವಂತೆ ಯುವತಿ ಒತ್ತಾಯ ಮಾಡಿದಾಗ ಸಬ್ ಇನ್ ಪಕ್ಷರ ನಿರಾಕರಿಸಿದ್ದಾರೆ. ಜಾಲಾಡಿದ ಇಡಿ ಅಧಿಕಾರಿಗಳು ಅಕ್ರಮ ಆದಾಯ ಗಳಿಸುತ್ತಿದ್ದ ಹಿನ್ನ ಲೆಯಲಿ 78 ನೊಂದ ಯುವತಿ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ಕೋಟಿ ರೂ. ವಶಪಡಿಸಿಕೊಂಡಿದೆ.

ಂದೇ ಕುಟುಂಬದ ಮೂವರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ 🛛 ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಇದರ ಮೇರೆಗೆ ಎಫ್ಐಆರ್ ದಾಖಲಿಸಿದ ಬಸವನಗುಡಿ ಮಹಿಳಾ ಠಾಣೆ ಪೊಲೀಸರು, ಸಿಐಡಿ ಆವರಣದಲ್ಲಿ ಕರ್ತವ್ಯದಲ್ಲಿದ್ದ ಡಿಟಕ್ಷಿವ್ ಸಬ್ ಇನ್ಸ್ ಪಕ್ಷರ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.

ಮಹಿಳೆಗೆ ಅಶೀಲ ಘೋಟೋ ಬಂಧನ

ತ ವೈದ್ಯೆ ಪದ್ಧಿನಿ ಪ್ರಸಾದ್ ಹೆಸರಿನಲ್ಲಿ ಮಹಿಳೆಗೆ ಅಶ್ಲೀಲ ಫೋಟೋ ತ ವೃದ್ಯ ಖದ್ಧನ ಪ್ರಸಾಹ ಹಾಗಳನ್ನು ಪೊಲೀಸರು ಬಂಧಿಸಿದ್ದಾರೆ. ಲೆಂಗಿಕವಾಗಿ ತೊಂದರೆ ಇರುವ ಮಹಿಳೆಯರಿಗೆ ಸೂಕ್ತ ಸಲಹೆ ನೀಡುತ್ತಿದ್ದ ವೈದ್ಯೆ ಪದ್ದಿನಿ ಪ್ರಸಾದ್ ಅವರ ಹೆಸರಿನಲ್ಲಿ ಇತರ ಮಹಿಳೆಯರಿಗೆ ಫೋಟೋ ಕಳುಹಿಸಲಾಗುತ್ತಿತ್ತು. ಕಿಡಿಗೇಡಿಗಳಕೃತ್ಯದ ಬಗ್ಗೆ ಉತ್ತರವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪದ್ಧಿನಿ ಪ್ರಸಾದ್ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆ ಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಟ್ಸೂ ನಿಲಾಣ ಬಳಿ ಸುಲಿಗೆ ಹೊಂಚು

ನೆ ಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ನಾಗು ಹಾಕಿದ್ದ ರೌಡಿ ವಿನೋದ್ ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ಠಾಣೆಯ ರೌಡಿ ಪಟ್ಟಿಯಲ್ಲಿ ವಿನೋದ್ ಹೆಸರಿದೆ. ಈತನ ಜೊತೆಯಲ್ಲಿ ಸಹಚರರಾದ ದೇವಲಿಂಗ, ಗೌತಮ್, ಸಾಗರ್, ಮಧು ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕಬ್ಬಿಣದ ಕತ್ತಿ, ಪೈಪ್ಗಳು, 🛛 🗾 ಮರದ ದೊಣ್ಣೆ ಗಳು ಹಾಗೂ ಇತರೆ ಮಾರಕಾಸ್ತ್ರಗಳನ್ನು ವಶಕ್ಕೆ ಕೃತ್ಯಗಳಲಿ ಪಡೆಯಲಾಗಿದೆ.ಹಲವು ಅಪರಾಧ ಭಾಗಿಯಾಗಿದ್ದ ರೌಡಿ ವಿನೋದ್, ಜೈಲಿಗೂ ಹೋಗಿ ಜಾಮೀನಿನ "ಮೇಲೆ ಹೊರಬಂದಿದ್ದ. "ತನ್ನದೇ ತಂಡ ಕಟ್ಟಿಕೊಂಡುಸಾರ್ವಜನಿಕರನ್ನು ಬೆದರಿಸಿಸುಲಿಗೆ ಮಾಡುತ್ತಿದ್ದ. ಐಷಾರಾಮಿ ಜೀವನ ನಡೆಸಲು ಹಾಗೂ ನ್ಯಾಯಾಲಯದಲ್ಲಿ 🖊 🖊 ತನ್ನ ಪರ ವಾದಿಸಲು ವಕೀಲರಿಗೆ ಹಣ ನೀಡುವುದಕ್ಕಾಗಿ ಕೃತ್ಯ

ಎಸಗುತ್ತಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

78 ಕೋಟಿ ಅಕ್ಸಮ ಹಣ ವಶ

ಆ್ರೈಮ ಹಣ ವರ್ಗಾವಣೆ ಕಾಯ್ದೆ-2002ರ ಅಡಿಯಲ್ಲಿ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಐದು ಕಡೆ ಶೋಧ ನಡೆಸಿ ಚೀನಾ ಪ್ರಜೆಗಳ ನಿಯಂತ್ರಿತ ರೇಜರ್ ಪೇ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ 78 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಚೀನಾ ವ್ಯಕ್ತಿಗಳು ನಿರ್ವಹಿಸುತ್ತಿರುವ ನಕಲಿ ವ್ಯಾಪಾರ ಐಡಿ ಮತ್ತು ಬ್ಯಾಂಕ್ ಖಾತೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 95 ಕೋಟಿ ರೂಪಾಯಿಗಳನ್ನು ಇಡಿ ಸಂಸ್ಥೆ ವಶಪಡಿಸಿಕೊಂಡಂತಾಗಿದೆ.

ಚೀನಾ ವ್ಯಕ್ತಿಗಳ ಬೆಂಬಲಿತ ಲೋನ್ ಆ್ಯಪ್ ಗಳ ಮೂಲಕ ಸಣ್ಣ ಮೊತ್ತದ ಸಾಲ ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರು ನಗರ ಸೈಬರ್ ಕ್ರೈಂ ಮೊಲೀಸ್ ಠಾಣೆಯಲ್ಲಿ

Current assets		
Financial assets		
Investments	9,746.07	14,352.11
Trade receivables	25,209.24	22,269.36
Cash and cash equivalents	9,830.29	8,268.47
Bank balances other than cash and cash equivalents	689.63	1,225.90
Loans	168.88	318.21
Other financial assets	2,179.86	2,644.56
Other assets	9,228.85	8,085.11
Total current assets	57,052.82	57,163.72
TOTAL ASSETS	111,472.47	107,561.44
EQUITY AND LIABILITIES		
EQUITY		
Share capital	1,881.47	1,878.25
Other equity	67,889.64	67,553.06
Total equity	69,771.11	69,431.31
LIABILITIES		
Non-current liabilities		
Financial liabilities		
Lease liabilities	5,769.77	5,840.48
Other financial liabilities	1,849.47	1,059.52
Employee benefit obligations	1,348.87	1,183.82
Deferred tax liabilities (net)	852.10	718.22
Income tax liabilities (net)	210.57	227.89
Total non-current liabilities	10,030.78	9,029.93
Current liabilities		
Financial liabilities		
Borrowings	3,359.57	5,272.42
Lease liabilities	1,320.31	1,406.42
Trade payables		
- outstanding dues to micro and small enterprises	24.96	18.41
- outstanding dues to creditors other than micro and small enterprises	9,445.67	8,477.51
Other financial liabilities	7,468.91	6,131.36
Other liabilities	4,517.63	2,961.69
Employee benefit obligations	1,319.04	1,188.23
Provisions	1,125.37	1,083.77
Income tax liabilities (net)	3,089.12	2,560.39
Total current liabilities	31,670.58	29,100.20
TOTAL EQUITY AND LIABILITIES	111,472.47	107,561.44

CMYK

The financial results have been prepared in accordance with Indian Accounting Standards (Ind AS) 34, Interim Financial Reporting, specified under Section 133 of the Companies Act, 2013 read with Companies (Indian Accounting Standards) Rules, as amended from time to time. These results have been reviewed by the Audit Committee and approved by the Board of Directors at its meeting held on 20 October 2022. The statutory auditors have expressed an unmodified audit opinion on these results.

Audited Financial Results of Mphasis Limited (Standalone information

Quarter ended	Six months ended	Quarter ended
30 September 2022	30 September 2022	30 September 2021
23,705.72	45,939.74	17,803.08
4,456.04	9,012.58	4,033.66
3,333.09	6,662.76	2,984.73
	30 September 2022 23,705.72 4,456.04	30 September 2022 30 September 2022 23,705.72 45,939.74 4,456.04 9,012.58

The Board of Directors at their meeting held on 28 April 2022 had proposed a final dividend of ₹ 46 per equity share for the year ended 31 March 2022 which was approved by the shareholders at the Annual General Meeting held on 21 July 2022 and has been paid during the current quarter.

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulation, 2015. The full format of the Quarterly Financial Results is available on the Stock Exchange websites, www.nseindia.com and www.bseindia.com and on the Company's website www.mphasis.com.

New York	
20 October 2022	

By Order of the Board. Mphasis Limited

....

Sd/-Nitin Rakesh **Chief Executive Officer & Managing Director**

